

ಯರವ ಬುಡಕಟ್ಟಿ ಸಮುದಾಯದ ಶವಸಂಸ್ಕರದ ಹಾಡುಗಳಲ್ಲಿನ ಧ್ವನಿಮಾ ವಿಶರಣೆ

ಅನೇಕ ಕುಮಾರ ಜಿ¹ & ಪ್ರೋ. ಬಿ.ಕೆ ರವೀಂದ್ರನಾಥ್²

¹ಸಂಶೋಧಕರು & ²ಪ್ರಾಧ್ಯಾಪಕರು

ಭಾಷಾವಿಜ್ಞಾನ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತಿ, ಮೈಸೂರು

Abstract:

ಪ್ರಪಂಚದ ಎಲ್ಲಾ ಭಾಷೆಗಳು ಅಮೂರ್ಖವಾದದ್ದು ಅದು ಉಚ್ಚರಿತ ಧ್ವನಿಗಳ ಮೂಲಕವೇ ವ್ಯಾವಹಾರಕ್ಕೆ ಸಿದ್ಧ. ಈ ಉಚ್ಚರಿತ ಧ್ವನಿಗಳಿಗೆ ಸ್ವಷ್ಟ ಸಂಕೇತಗಳನ್ನು ನೀಡುವ ಮೂಲಕ ಅದನ್ನು ಬರಹ ರೂಪದಲ್ಲಿ ಗುರುತಿಸಬಹುದು. ಹೀಗೆ ಭಾಷೆಯೊಂದು ಆಡು ರೂಪದಿಂದ ಬರಹ ರೂಪದ ಸ್ಥಿತಿಯವರಗೆ ಎಲ್ಲಾ ಬಗೆಯ ಭಾಷಿಕ ಧ್ವನಿಗಳ ವ್ಯವಸ್ಥೆ ಪ್ರಕ್ರಿಯೆಗಳನ್ನು ವ್ಯೇಜಿಜ್ಞಾನಿಕವಾಗಿ ಅಭ್ಯಾಸಮಾಡುವ ಪರಿಯೇ ಧ್ವನ್ಯಾತ್ಮಕ ವಿಜ್ಞಾನ. ಪ್ರಸ್ತುತ ಲೇಖನದಲ್ಲಿ ಯರವ ಬುಡಕಟ್ಟಿ ಸಮುದಾಯದ ಶವಸಂಸ್ಕರದ ಹಾಡುಗಳಲ್ಲಿನ ಧ್ವನಿಮಾ ವಿಶರಣೆಯ ಬಗೆ ವಿಶೇಷಿಸಲಾಗಿದೆ. ಧ್ವನಿಮಾಗಳನ್ನು ಸ್ವರಧ್ವನಿಮಾ, ವ್ಯಂಜನ ಧ್ವನಿಮಾಗಳೊಂದು ವಿಭಜಿಸಿಕೊಳ್ಳಲಾಗುವುದು. ಸ್ವರ ಧ್ವನಿಮಾಗಳನ್ನು ವ್ಯಾಧ್ಯಾತ್ಮಕ ಪ್ರಸಾರ ತತ್ವದ ಆಧಾರದಿಂದ ನಿರ್ದರ್ಶಿಸಿ ಅದರ ಧ್ವನ್ಯಾತ್ಮಕ ಲ್ಯಾಂಬನ್ನು ನಾಲಿಗೆಯ ಎತ್ತರ, ನಾಲಿಗೆಯ ಪ್ರಗತಿ, ತುಟಿಯ ಸ್ಥಿತಿ ಹಾಗೂ ಸ್ವರ ಉಚ್ಚರಣ ಅವಧಿಯನ್ನು ಆಧರಿಸಿ ವರ್ಗೀಕರಿಸಿಕೊಂಡು ವಿಶೇಷಿಸಲಾಗುವುದು. ಪ್ರಸ್ತುತ ಈ ಲೇಖನದಲ್ಲಿ ಯರವ ಬುಡಕಟ್ಟಿ ಸಮುದಾಯದಯ ಶವಸಂಸ್ಕರದ ಹಾಡುಗಳಲ್ಲಿ ಕಂಡುಬರುವ ಧ್ವನಿಮಾಗಳನ್ನು ವರ್ಗೀಕರಿಸಿಕೊಳ್ಳಲಾಗಿದೆ, ಅಕ್ಷರೀಯ ನಮೂನೆ ಹಾಗೂ ಪ್ರಸಾರ ವಿಶೇಷತೆಯನ್ನು ಕುರಿತು ಚರ್ಚಿಸಲಾಗಿದೆ. ಅದರಲ್ಲಿ 5 ತ್ವರ್ತ ಹಾಗೂ 5 ದೀರ್ಘಸ್ವರ ಧ್ವನಿಮಾಗಳನ್ನು ಗುರುತಿಸಲಾಗಿದೆ. ಈ ಹಾಡುಗಳಲ್ಲಿ 20 ವ್ಯಂಜನ ಧ್ವನಿಮಾ, ಒಟ್ಟು 30 ಧ್ವನಿಮಾಗಳ ಕಂಡುಬರುತ್ತವೆ.

Keywords: ಯರವ ಬುಡಕಟ್ಟಿ, ಧ್ವನ್ಯಾತ್ಮಕ ವಿಜ್ಞಾನ, ಧ್ವನ್ಯಂಗ, ಧ್ವನಿಮಾ, ಉಚ್ಚರಣ.

ಪೀಠಿಕೆ

ಮಾನವ ಧ್ವನಿಗಳನ್ನು ಹೊರಡಿಸಲು ಬಳಸುವ ಅಂಗಗಳನ್ನು ಧ್ವನ್ಯಂಗಗಳಿಂದು ಕರೆಯುತ್ತಾರೆ. ತುಟಿಗಳು, ನಾಲಿಗೆ, ಗಂಟಲು, ಹಲ್ಲುಗಳು, ಮೂಗು ಇತ್ಯಾದಿಗಳೇ ಧ್ವನ್ಯಂಗಗಳು; ಇವುಗಳ ಸಹಾಯದಿಂದ ಮನುಷ್ಯರು ಧ್ವನಿಗಳನ್ನು ಹೊರಡಿಸುತ್ತಾರೆ. ಧ್ವನ್ಯಂಗ ಹೊರಡಿಸುವ ಧ್ವನಿಗಳು ಧ್ವನಿ ಪ್ರಜಾರ ಮತ್ತು ಧ್ವನಿ ಶ್ರೇಷ್ಠತೆ ಮುಂತಾದ ವಿಚಾರಗಳನ್ನು ಒಳಗೊಂಡಿವೆ. ಮನುಷ್ಯನ ಧ್ವನ್ಯಂಗಗಳು ಉತ್ಪಾದಿಸುವ ಅಸಂಖ್ಯಾತ

ಧ್ವನಿಗಳಲ್ಲಿ ಕೆಲವು ಸ್ವರ ಧ್ವನಿಗಳಾದರೆ ಮತ್ತೆ ಕೆಲವು ವ್ಯಂಜನ ಧ್ವನಿಗಳಾಗಿವೆ. ಸ್ವರಗಳ ಉಚ್ಚಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಅಂಗಗಳು ತುಟಿ ಮತ್ತು ನಾಲಿಗೆ ಆದ್ವರಿಂದ ಸ್ವರಗಳನ್ನು ವಿಂಗಡಿಸುವಾಗ ನಾಲಿಗೆಯ ಸ್ಥಾನ ಮತ್ತು ತುಟಿಗಳ ಆಕಾರಗಳನ್ನು ಗಮನಿಸಲಾಗುತ್ತದೆ. ವ್ಯಂಜನ ಧ್ವನಿಗಳು ಅನೇಕ ಉಚ್ಚಾರಣ ಸ್ಥಾನಗಳಿಂದ ಉಂಟಾಗುತ್ತವೆ, ಉಚ್ಚಾರದಲ್ಲಿ ಪರಸ್ಪರ ವ್ಯಾಧ್ಯಾತ್ಮದಲ್ಲಿ

Please cite this article as: ಅನೇಕ ಕುಮಾರ ಜಿ & ಬಿ.ಕೆ ರವೀಂದ್ರನಾಥ್ (2023). ಯರವ ಬುಡಕಟ್ಟಿ ಸಮುದಾಯದ ಶವಸಂಸ್ಕರ ಹಾಡುಗಳಲ್ಲಿನ ಧ್ವನಿಮಾ ವಿಶರಣೆ. ಸ್ರುಜನಿ: ಇಂಡಿಯನ್ ಜರ್ನಲ್ ಆಫ್ ಇನ್ವೋರ್ಪೇಟ್ ರಿಸರ್ಚ್ ಅಂಡ್ ಡೆವಲ್ಪ್ಮೆಂಟ್, 2(1), 1-9.

ಬರುವ ಹಾಗೂ ಪರಸ್ಪರ ಅರ್ಥವ್ಯತ್ಯಾಸಗೊಳಿಸಬಲ್ಲ ದ್ವನಿಗಳೇ ದ್ವನಿಮಾ. ದ್ವನಿಮಾವೆಂಬುದು ಒಂದು ಭಾಷೆ ಅಥವಾ ಆಡುನುಡಿಯಲ್ಲಿನ ಸಾರ್ಥಕವಾದ ದ್ವನಿ. ಅಂದರೆ ಆ ಭಾಷೆಯಲ್ಲಿನ ವರ್ಣಮಾಲೆಯಲ್ಲಿ ಸ್ಥಾನ ಪಡೆದಿರುವ ಭಾಷೆಯಲ್ಲಿ ಅರ್ಥ ವ್ಯತ್ಯಾಸಕ್ಕೆ ಕಾರಣವಾಗುವ ಉಚ್ಛರಿತ ದ್ವನಿಯೇ ದ್ವನಿಮಾ. ಒಂದು ಭಾಷೆ ಅಥವಾ ಉಪಭಾಷೆಯ ದ್ವನಿ ಪ್ರಭೇದ ಅಥವಾ ಉಪದ್ವನಿಗಳ ಒಂದು ಸಮೂಹವನ್ನು ದ್ವನಿಮಾ ಎಂದು ವಿವರಿಸಿಕೊಳ್ಳಬಹುದು. ಒಂದು ದ್ವನಿ ದ್ವನಿಮಾ ಎನಿಸಿಕೊಳ್ಳಬೇಕಾದರೆ ಅದು ವೈದ್ಯಶ್ಲೋಪದಲ್ಲಿನ ಅರ್ಥ ವ್ಯತ್ಯಾಸಕ್ಕೆ ಕಾರಣವಾಗಬೇಕು. ವ್ಯಂಜನ ದ್ವನಿಮಾಗಳನ್ನು ಉಚ್ಛರಣೆಯ ಸ್ಥಾನವನ್ನು ಆಧರಿಸಿ ಉಭಯೋಷ್ಟೇ ದಂತ್ಯ, ಮೂರ್ಧನ್ಯ, ತಾಲವ್ಯ ಮತ್ತು ಕಂತ್ಯ ಎಂದು ಉಚ್ಛರಣ ರೀತಿಯ ಸ್ವರ್ವ, ಅನುನಾಸಿಕ, ಸಂಘರ್ಷ, ಪಾಶ್ಚಿಕ, ಕಂಪಿತ ಮತ್ತು ಅರ್ಥಸ್ವರಗಳಾಗಿಯೂ ಸ್ವರ ತಂತುವಿನ ಸ್ಥಾನದನ್ವಯ ಫೋಷ. ಅಫೋಷಗಳೆಂದು ವಿಭಾಗಿಸಿಕೊಂಡು ವಿಶೇಷಿಸಲಾಗುವುದು. ದ್ವನಿಮಾಗಳನ್ನು ಸ್ವರದ್ವನಿಮಾ, ವ್ಯಂಜನ ದ್ವನಿಮಾಗಳೆಂದು ವಿಭಜಿಸಿಕೊಳ್ಳಲಾಗುವುದು. ಸ್ವರ ದ್ವನಿಮಾಗಳನ್ನು ವೈದ್ಯಶ್ಲೋಪದಲ್ಲಿ ಅಧಾರದಿಂದ ನಿರ್ದರ್ಶಿಸಿ ಅದರ ದ್ವನ್ಯಾತ್ಮಕ ಲಕ್ಷಣವನ್ನು ನಾಲಿಗೆಯ ಎತ್ತರ, ನಾಲಿಗೆಯ ಪ್ರಗತಿ, ತುಟಿಯ ಸ್ಥಿತಿ ಹಾಗೂ ಸ್ವರ ಉಚ್ಛರಣ ಅವಧಿಯನ್ನು ಆಧರಿಸಿ ವಗೀರ್ಖರಿಸಿಕೊಂಡು ವಿಶೇಷಿಸಲಾಗುವುದು. ಯರವ ಬುಡಕಟ್ಟ ಸಮುದಾಯದಯ ಶವಸಂಸ್ಕರದ ಹಾಡುಗಳಲ್ಲಿ ಕಂಡುಬರುವ ದ್ವನಿಮಾಗಳನ್ನು ವಗೀರ್ಖರಿಸಿಕೊಳ್ಳಲಾಗಿದೆ, ಅಕ್ಷರೀಯ ನಮೂನೆ ಹಾಗೂ ಪ್ರಸಾರ ವಿಶೇಷತೆಯನ್ನು ಕುರಿತು ಚರ್ಚಿಸಲಾಗಿದೆ. ಅದರಲ್ಲಿ 5 ಹ್ರಸ್ವ ಹಾಗೂ 5 ದೀರ್ಘಸ್ವರ ದ್ವನಿಮಾಗಳನ್ನು ಗುರುತಿಸಲಾಗಿದೆ. ಈ ಹಾಡುಗಳಲ್ಲಿ 20 ವ್ಯಂಜನ ದ್ವನಿಮಾ, ಒಟ್ಟು 30 ದ್ವನಿಮಾಗಳು ಕಂಡುಬರುತ್ತವೆ.

ದ್ವನಿಮಾಗಳ ಪಟ್ಟಿ

ಯರವರ	ಶವಸಂಸ್ಕರದ	ಹಾಡುಗಳನ್ನು
ವಿವರಣಾತ್ಮಕವಾಗಿ	ವಿಶೇಷಿಸಿದಾಗ	ಕಂಡುಬರುವ
ದ್ವನಿಮಾಗಳನ್ನು	ಈ ಕೆಳಕಂಡಂತೆ	ಪಟ್ಟಿ
		ಮಾಡಲಾಗಿದೆ.

ಕೋಷ್ಟಕ 01: ಸ್ವರ ದ್ವನಿಮಾಗಳ

(Position of the Tongue)	ನಾಲಿಗೆ ಪ್ರಗತಿ	ಅಗ್ನ Front		ಮದ್ದ Central		ಪತ್ತ Back	
		ಅಗ್ನಾ ಅಗ್ನಾ	ರೂಫ್ ರೂಫ್	ಅಗ್ನಾ ಅಗ್ನಾ	ರೂಫ್ ರೂಫ್	ಅಗ್ನಾ ಅಗ್ನಾ	ರೂಫ್ ರೂಫ್
ಮಧ್ಯ ಪ್ರಗತಿ	ಉನ್ನತ ತುಟಿಯ ಸ್ಥಿತಿ Lip Position	ಅಗ್ನಾ ಅಗ್ನಾ	ರೂಫ್ ರೂಫ್	ಅಗ್ನಾ ಅಗ್ನಾ	ರೂಫ್ ರೂಫ್	ಅಗ್ನಾ ಅಗ್ನಾ	ರೂಫ್ ರೂಫ್
	ಉನ್ನತ High	i ಇ				u ಉ	
	ತ್ರಷ್ಟ್ Short	i: ಈ				u: ಐ	
	ದೀರ್ಘ Long						
ಮಧ್ಯ ಪ್ರಗತಿ	ಮಧ್ಯ Mid	e ಎ				o ಓ	
	ತ್ರಷ್ಟ್ Short	e: ಎ:				o: ಓ:	
	ದೀರ್ಘ Long						
	ಅವನತ Lower			a ಏ			
ಅವನತ ಪ್ರಗತಿ	ತ್ರಷ್ಟ್ Short			a: ಏ:			
	ದೀರ್ಘ Long						

ದ್ವನಿಮಾಗಳ ವಿಶಿಷ್ಟತೆಗಳು

ಈ ವಿಭಾಗದಲ್ಲಿ ದ್ವನಿಮಾಗಳ ವಗೀರ್ಖರಣವನ್ನು ನೀಡಲಾಗಿದೆ.

ಸ್ವರ ದ್ವನಿಮಾಗಳ ವಿಶಿಷ್ಟತೆಗಳು: ಹ್ರಸ್ವಸ್ವರ ಸ್ವರಗಳು – ಪದಾದಿ, ಪದಮಧ್ಯ ಮತ್ತು ಪದಾಂತ್ಯ ಸ್ಥಾನದಲ್ಲಿ ಕಂಡುಬಂದಿರುವುದು

ಪದಾದಿ	ಪದಮಧ್ಯ	ಪದಾಂತ್ರ
a-	a-	a-
/akka/ ‘ಅಕ್ಕ’	/mage/ ‘ಮಗ’	/ala/ ‘ಅಳೆ’
/amme/ ‘ಅಮ್ಮೆ’	/nambu/ ‘ನಂಬು’	/kunnila/ ‘ಕುಂಟಿ(ಮು)’
i-	i-	i-
/iruvu/ ‘ಆತ್ತಿ’	/pire/ ‘ಮನೆ’	/tumbi/ ‘ತುಂಬು’
/mađi/ ‘ತೋಳೆ’	/mide/ ‘ಹಲ್ಲಿನ ಹಿಂಡಿ’	/kodi/ ‘ಹದಿ’
e-	e-	e-
/enta/ ‘ಯಾವ’	/ketlu/ ‘ಕಟ್ಟು’	/a:ne/ ‘ಆನೆ’
/erme/ ‘ಎಮ್ಮೆ’	/melle/ ‘ನಿಧಾನ’	/a:de/ ‘ಅಲ್ಲಿ’
u-	u-	u-
/uri/ ‘ಸುಡು’	/bu:le/ ‘ಬೆಳೆ’	/a:ru/ ‘ಆರು’
/uđu/ ‘ಜಿಡು’	/cume/ ‘ಕಿಮ್ಮು’	/a:gu/ ‘ಆಗು’
o-	o-	o-
/orute/ ‘ಒಬ್ಬ ಗಂಡಸು’	pori/ ‘ಲಾರಿ’	/ / po/ ‘ಹೋಗು’
/ođi/ ‘ಹೊಡೆ’	/bolta/ ‘ಬಿಳಿ’	

ಇಂಥಾಸ್ವರ ದ್ವಾರಿಮಾಗಳು ಪದಾದಿ, ಪದ ಮಧ್ಯ, ಹಾಗೂ ಪದಾಂತ್ರ ಸಾಫಿನಲ್ಲಿ

ಪದಾದಿ	ಪದಮಧ್ಯ	ಪದಾಂತ್ರ
a-	a-	a-
/a:/ ‘ಅದು’	/ca:la/ ‘ಸಾಲ’	/ta:/ ‘ಕೊಡು’
/a:gu/ ‘ಆಗು’	/ma:đu/ ‘ಮಾಡು’	/ba:/ ‘ಭಾ’
i-	i-	i-
/i:/ ‘ಅದು, ಅವೆ’	/ni:la/ ‘ನೀಲ’	/ti:/ ‘ಬೆಂಕೆ’
/ti:/ ‘ಬೆಂಕೆ’	/ni:ru/ ‘ನೀರು’	
e-	e-	e-
/e:ju/ ‘ಪಳು’	/pe:ru/	/e:/ ‘ಯಾವ’
/e:de/ ‘ಎಲ್ಲಿ’	/ke:lu/ ‘ಕೇಳು’	

u-	u-	u-
/u:du/ ‘ಇಪ್ಪಿ ಉಡು’	/mu:le/ ಎಲುಬು	/pu:/ ‘ಹೂ’
/u:ru/ ‘ಹಳ್ಳಿ’	/du:li/ ‘ಧೂಳಿ’	/a:gu/ ‘ಆಗು’
o-	o-	o-
/o:du/ ‘ಒಡು’	/bo:te/ ‘ಬೆಟೆ’	/po:vo:/ ‘ಹೋಗುವ’
/o:le/ ‘ಎಲೆ’	/bo:lli/ ‘ಬೆಳ್ಳಿ’	/po:/ ‘ಹೋಗು’

ಅನುಸ್ವರ ‘ಂ’(ಮೌ)

ಅನುಸ್ವರವನ್ನು ಕನ್ನಡದ ವ್ಯಾಕರಣಕಾರರು ‘ಂ’ ಎಂಬ ದ್ವಾರಿ ಸಂಕೇತದಿಂದ ಅಥವಾ ‘ಬಿಂದು’ ಎಂದು ಗುರುತಿಸುತ್ತಾರೆ. ಅನುಸ್ವರವು ಅನುನಾಸಿಕಗಳಾದ j, ñ, ï, n, m ದ್ವಾರಿಗಳ ಸಾಫಿನಲ್ಲಿ ಕಂಡು ಬರುತ್ತದೆ. ಅನುನಾಸಿಕಗಳು ತಮ್ಮ ವರ್ಗಾಕ್ಷರಗಳ ಮೂರ್ವದಲ್ಲಿ ಬರುತ್ತವೆಂಬುದು ವ್ಯಾಕರಣದ ನಿಯಮ. ಇದಕ್ಕೆ ಅನುಗುಣವಾಗಿ ಈ ಹಾಡುಗಳಲ್ಲಿ ಈ ರೀತಿಯಲ್ಲಿ ಬಳಕೆಯಲ್ಲಿದೆ.

ಸ್ವರ ದ್ವಾರಿಗಳ ಮೂರ್ವದ ಏ (ಎ) ಸಾಫಿನಲ್ಲಿ

/eññe/ ‘ಎಣ್ಣೆ’	/ka:ñu/ ‘ನೋಡು’
/ka:ññemare/	‘ಕಾಣೆಯಾದವರು’

ಅಧ್ರಾಸ್ವರ ದ್ವಾರಿಮಾಗಳು

/j/ ಪದಮಧ್ಯ ಸಾಫಿನಲ್ಲಿ

/aje/	‘ಕಳುಹಿಸು’
/ba:ju/	‘ಬಾಯಿ’
/be:ji/	‘ಬಿಸಿ’

/v/ ಪದಾಂತ್ರ ಸಾಫಿನಲ್ಲಿ

a:vi /	‘ಆಸೆ’
/ave/	‘ಅವನು, ಅದು’
/cevi/	‘ಕೆವಿ’

ಕೋಣೆಚ್ಚ 02: ಮೂಂಡನ ದ್ವಾರಾ ಮಾರ್ಗ ವರ್ಗೀಕರಣ

ಲಭಾರಣ ಸ್ಥಾನ (Point of Articulation)																	
		ಸ್ಪಷ್ಟ ತಂತ್ರಮಣಿನ ಸ್ಥಾನ (Position of the vocal chord)		ಲಭಯೋಷ್ಟು ಭಿಬಲಿಬಿಯ (Position of bilabial)		ದಂತೆ ಅಲ್ವೋಲರ (Alveolar)		ಮೂರಧನ್ಯ ರಿಟ್ರೋಫೆಲ್ಸ್ (Retroflex)		ತಾಲು ಪಾಲಾಟಲ (Palatal)							
		ಸರ್ವಾಗಳು ಅಲ್ವಾಸಿಲ್ಸ್ (Svaramargalūpa Alveolāsīlā)		ಅಂಶಾಗಳು ಅಲ್ವಾಸಿಲ್ಸ್ (Alveolāsīlā)		ಅಂಶಾಗಳು ಅಲ್ವಾಸಿಲ್ಸ್ (Alveolāsīlā)		ಅಂಶಾಗಳು ಅಲ್ವಾಸಿಲ್ಸ್ (Alveolāsīlā)		ಅಂಶಾಗಳು ಅಲ್ವಾಸಿಲ್ಸ್ (Alveolāsīlā)							
ಅಂಶಾಗಳು ಅಲ್ವಾಸಿಲ್ಸ್ (Alveolāsīlā)	ಕಂಡಿತಗಳು ಟ್ರಿಲ್ (Trill)	ಹಾಲ್ಟ್ ಕಾಗಳು ಲಾಟರಲ್ಸ್ (Laterals)	ಸಂಫ್ರೆಕ್ಸಾಗಳು ಫ್ರಿಕಿಟಿವ್ಸ್ (Fricatives)	ಅನುನಾಸಿಕ್ ನ್ಯಾಸಲ್ (Nasal)	ಅಂಶಾಗಳು ಅಲ್ವಾಸಿಲ್ಸ್ (Alveolāsīlā)												
ಅಂಶಾಗಳು ಅಲ್ವಾಸಿಲ್ಸ್ (Alveolāsīlā)	ಕಂಡಿತಗಳು ಟ್ರಿಲ್ (Trill)	ಹಾಲ್ಟ್ ಕಾಗಳು ಲಾಟರಲ್ಸ್ (Laterals)	ಸಂಫ್ರೆಕ್ಸಾಗಳು ಫ್ರಿಕಿಟಿವ್ಸ್ (Fricatives)	ಅನುನಾಸಿಕ್ ನ್ಯಾಸಲ್ (Nasal)	ಅಂಶಾಗಳು ಅಲ್ವಾಸಿಲ್ಸ್ (Alveolāsīlā)	p	b	t	d	t	d	q	c	ʈ	k	g	g
ಅಂಶಾಗಳು ಅಲ್ವಾಸಿಲ್ಸ್ (Alveolāsīlā)	ಅಂಶಾಗಳು ಅಲ್ವಾಸಿಲ್ಸ್ (Alveolāsīlā)	ಅಂಶಾಗಳು ಅಲ್ವಾಸಿಲ್ಸ್ (Alveolāsīlā)	ಅಂಶಾಗಳು ಅಲ್ವಾಸಿಲ್ಸ್ (Alveolāsīlā)	ಅಂಶಾಗಳು ಅಲ್ವಾಸಿಲ್ಸ್ (Alveolāsīlā)	ಅಂಶಾಗಳು ಅಲ್ವಾಸಿಲ್ಸ್ (Alveolāsīlā)	m	n	s	l	r	ɳ	ɳ	ɳ	ɳ	j	ɳ	ɳ
ಅಂಶಾಗಳು ಅಲ್ವಾಸಿಲ್ಸ್ (Alveolāsīlā)	ಅಂಶಾಗಳು ಅಲ್ವಾಸಿಲ್ಸ್ (Alveolāsīlā)	ಅಂಶಾಗಳು ಅಲ್ವಾಸಿಲ್ಸ್ (Alveolāsīlā)	ಅಂಶಾಗಳು ಅಲ್ವಾಸಿಲ್ಸ್ (Alveolāsīlā)	ಅಂಶಾಗಳು ಅಲ್ವಾಸಿಲ್ಸ್ (Alveolāsīlā)	ಅಂಶಾಗಳು ಅಲ್ವಾಸಿಲ್ಸ್ (Alveolāsīlā)	v	v	v	v	v	v	v	v	v	v	v	v

ವ್ಯಂಜನ ದ್ವಾರಿಸುತ್ತಾಗಳ ವಿಶಿಷ್ಟ - ಅಫೋಪ ಮತ್ತು
ಹೊಂಡ ದ್ವಾರಿಸುತ್ತಾಗಳು

ಅಫೋಪ ವ್ಯಂಜನಗಳು - ಪದಾದಿ, ಪದಮಧ್ಯ
ಸಾಫನಗಳಲ್ಲಿ

p-	-p-
/pu:/ ‘ಹೂ’	/appe / ‘ತಂದೆ’
/pa:du/ ‘ಹಾಡು’	/coppu/‘ಸೂಪ್ಪು’
t-	-t-
/ tura/ ‘ತೆರೆ’	/pite/‘ಹೊದಿಸು’
/ tumba/ ‘ಹೆಚ್ಚು’	/bite/‘ಬಿತ್ತು’
----	-t-
	/oti/‘ಹೊಡೆ’
	/naṭu /‘ನಡು’

c-	-c-
/ca:la/ ‘ಸಾಲ’	/baccu/‘ಒಣಗು’
/cevi/ ‘ಕಿವಿ	/mi:ce/ ‘ಮೀಸೆ’
k-	-k-
/ka:la/ ‘ಕಾಲ’	/amuku/‘ಮುಟ್ಟು’
/ku:t'a/ ‘ಕೂಡು’	/aṭake/ ‘ಅಡಿಕೆ’

ಹೊಂಡ ವ್ಯಂಜನಗಳು - ಪದಾದಿ ಮತ್ತು ಪದ ಮಧ್ಯ
ಸಾಫನದಲ್ಲಿ

g-	-g-
/gadde/‘ಗಡ್ಡೆ’	/puge / ‘ಹೊಗೆ’
/gullu/‘ಗುಡಿಸಲು’	/maga:lu/‘ಮಗಳು’
J-	-J-
/ja:ru/ ‘ಮಲಗು’	/panjari/ ‘ಪಂಜರಿಯರವರ’/
jo:lu / ‘ಜೊಳೆ’	/manjal/‘ಹಳದಿ’
d-	-d-
-	/toḍu / ‘ಮುಟ್ಟು’

d-	-d-
/dina:/ ‘ಪ್ರತಿದಿನ’	/o:du / ‘ಓದು’
/ du:[i] / ‘ಧೂಳು’	/kudire/‘ಕುದುರೆ’
b-	-b-
/ ba: / ‘ಬಾ’	/ nambu /‘ನಂಬು’
/ baqā:ku/ ‘ದಕ್ಕಿಣ’	/ pa:mbu / ‘ಹಾವು’
m-	-m-
/ mage/ ‘ಮಗ’	/erme /‘ಎಮ್ಮೆ’
/mara/ ‘ಮರ’	/gu:me/‘ಗೂಬೆ’
n-	-n-
/ nellu / ‘ಬತ್ತ’	/ enta / ‘ಯಾವ’
/ naṭu /‘ನಡು’	/manca/ ‘ಮನುಷ್ಯ’
-	-ŋ-
	/kajna:[la]/ಮದುವೆ
	teje ತೆಂಗಿನಕಾಯಿ
-	-ɳ-
	/baṇjaru/‘ಬಂದರು’
	/punḍatudikunṭe/‘ಪದಿಮೂಂಜು ದಿನ
	ಪಿಂಡ ಬಿಡಿಸುತ್ತಾರೆ’
-	-ɳ-
	/cuṇṇa /‘ಸುಣ್ಣ’
	/enṇe / ‘ಎಣ್ಣೆ’
r-	-r-
/ratiri/‘ರಾತ್ರಿ’	/kuliru/‘ಚಳ’
/ramu/‘ರಾಮು’	/ ni:ru/ ‘ನೀರು’
l-	-l-

-	/ oli / 'ಮರೆ' /palli/ 'ಹಲ್ಲಿ'	/ot̪i/ 'ಗಾಜು ಹೊಡೆ'	/kori/ 'ಕುರಿ'	
-	-l-	/e/ - /u/		
	/ pulle / 'ಮಗಳು' /neļalu/ 'ನೆರಳು'	/a:te / 'ಸರಿ' 'ಅಲುಗಾಡಿಸು'	/kallu / 'ಕಲ್ಲು'	
s-	-s-	/a:tu / 'ಅಲುಗಾಡಿಸು'	/kalle / 'ಕೊರಳ ಹಾರ'	
/sobanepa:tu/ 'ಸೂಬಾನೆಹಾಡು'/ ವೆದ್ಯಶ್ಚ ಜೋಡಿಗಳು	ba:jiprasne/ 'ಯರವರ ಕಥನಗೀತೆ' ಸ್ವರ ವೆದ್ಯಶ್ಚ ಜೋಡಿಗಳು ಹಸ್ಸಸ್ವರ ವೆದ್ಯಶ್ಚ ಜೋಡಿಗಳು	/a/ - /o/ /mattu/ 'ಹೊಳಪು'		
/ot̪i/ 'ಒಡೆ' /iri/ 'ಿರುವಿಸು ಮತ್ತು ತಗೆ' /tiri/ 'ಕೊಡು'	/ari/ 'ಅಕ್ಕಿ' /tari/ 'ಕೊಡು'	/mot̪tu/ 'ಬಡಿ'		
/iri/ 'ಿರುವಿಸು ಮತ್ತು ತಗೆ' /eri/ 'ಮೂಕ'	tirate/ 'ಕಾಯಿ ಕಂಟ /terati/ 'ಪಟು'	/uṛi / 'ಸುಡು' /ure / 'ಹಚ್ಚು'	/a/ - /u/ /kadqa / 'ದಟ್ಟಿ'	
/i/ - /o/			/kadqu / 'ಕದಿ'	
/iṭi/ 'ಒಡೆ' /oti/ 'ಒಡೆ'	/ciri/ 'ತುಟ್ಟಿ' /terati/ 'ಪಟು'	-		
/i/ - /u/				
/iṭi-ari/ 'ನುಚ್ಚಿಕ್ಕೆ'	birelu/ 'ಬರಳು'	/taṭi/ 'ಡೇಹ'		
/ute/ 'ಸಾದೆ'	bureku/ 'ನಡುಗು'	na:tu/ 'ನಡು'		
/e/ - /a/				
/eri/ 'ಎಸೆ'	/bejlu/ 'ಸೂಯೆನ ಬೆಳಪು'	/tura/ 'ತರೆ'		
/ari/ 'ಅಕ್ಕಿ'	/bajlu/ 'ಜೊಗು ಭೂಮಿ'	/ture/ 'ಉದು'		
/u/ - /o/				
/ute/ 'ಸಾದೆ'	/kuri/ 'ನೆತ್ತಿಗೆ ಗುರಿಂಡು			

/ko:ri/ ‘ಮೀನಿನ ಬಲೆ’ /o:nju/ ‘ಹನೆ’	/ture/ ‘ಗಳಿ’ –
• ವ್ಯಂಜನ ವೈದ್ಯಕ್ಯ ಜೋಡಿಗಳು	/d/ - /d/
• ಏಕವ್ಯಂಜನ ವೈದ್ಯಕ್ಯ ಜೋಡಿಗಳು	/cu:du/ ‘ಸೂಜಿ’ –
• ಸ್ವರ್ವಗಳು	/cu:du/ ‘ಹೂ ಮುಡಿ’ –
/p/ - /b/	/d/ - /r/
/pa:tʃi/ ‘ಭಾಗಿಲು ಮುಚ್ಚು’ /appe/ ‘ಅಪ್ಪ’	/a:du/ ‘ಆಡಲು’ –
/ba:tʃi/ ‘ಬಾಗಿ’ / abbi/ ‘ಜಲಪಾತೆ’	/a:ru/ ‘ಆರು’ –
/p/ - /t/	/c/ - /j/
/pa:tʃi/ ‘ಭಾಗಿಲು ಮುಚ್ಚು’ ---	/ca:ru/ ‘ಗೊಣೆ’ –
/ta:tʃi/ ‘ದೇಹ’ ---	/ja:ru/ ‘ಜಾರು’ –
/p/ - /c/	/k/ - /g/
/pire/ ‘ಮನೆ’ ---	ku:ne/ ‘ಗೂನು’ /bi:ku/ ‘ವದೆ’
/cire/ ‘ಹೊಂಡ’ –	/gu:me/ ‘ಗೂಬೆ’ /bi:gu/ ‘ವದೆ’
/p/ - /k/	/k/ - /c/
/pire/ ‘ಮನೆ’ –	/kire/ ‘ಅಳು’ –
/kiri/ ‘ಅಳು’ –	/cire/ ‘ಸಿಪ್ಪೆ’ –
/p/ - /m/	ಅನುನಾಸಿಕಗಳು
/paje/ ‘ಇಂದ’ –	/me:lu/ ‘ಹಿಂದೆ’ /ku:ne/ ‘ಗೂನುಬೆನ್ನು’
/maje/ ‘ಮಳೆ’ –	/ne:lu/ ‘ಜೋತು ಹಾಕು’ /gu:me/ ‘ಗೂಬೆ’
/p/ - /v/	/n/ - /ŋ/
/pa:ra/ ‘ಲಾಪ್ಪಿನಕಾಯಿ’ –	/ku:ne/ ‘ಗೂನುಬೆನ್ನು’ –
/va:ra/ ‘ವಾರ’ –	/pu:ne/ ‘ಬೆಕ್ಕು’ –
/t/ - /d/	/n/ - /ɳ/
/tu:ra/ ‘ದೂರ’ /uti/ ‘ಕಾಣಿಸಿಕೊ’	/a:ne/ ‘ಅನೆ’ –
/duri/ ‘ಅಚ್ಚು’ /duqsi/ ‘ದುಡಿ’	/a:ɳe/ ‘ಹಾಗೇ’ –
/t/ - /d/	ಕಂಪಿತ ಧ್ವನಿಮಾಗಳು
/naṭu/ ‘ನಡು’ /a:ʈe/ ‘ಸರಿ’	/l/ - /r/
/na:ɖu/ ‘ಗಿಡ’ /a:ɖe/ ‘ಅಲ್ಲಿ’	/ka:lu/ ‘ಕಾಲು’ –
/t/ - /r/	/ka:ru/ ‘ಕಾರು’ –
/tuʈe/ ‘ಒರನು’ –	

ಪಾಶ್ಚಿಮ ಧ್ವನಿಮಾಗಳು

/l/ - /ɿ/

/ba:lu/ 'ಬಾಲ'

-

/ba:ɿu/ 'ಗರಗಸ'

-

ಅಧ್ಯಾಸ್ತರ ಧ್ವನಿಮಾ

/v/ - /j/

/na:vu/ 'ನಾಲಿಗೆ'

-

/na:ju/ 'ನಾಯಿ'

-

/v/ - /m/

/na:vu/ 'ನಾಲಿಗೆ'

-

/na:mu/ 'ನಾವು'

/v/ - /b/

/va:ra/ 'ವಾರ'

-

/ba:ra/ 'ತೊಕ'

-

ಫಲಿತಗಳು:

ಹಸ್ತಸ್ವರ ಧ್ವನಿಮಾ	ಪದ ಆದಿ	ಪದಮಧ್ಯ	ಅಂತ್ಯ
a	+	+	+
e	+	+	+
i	+	+	+
o	+	+	+
u	+	+	+

ದೀರ್ಘಸ್ವರ ಧ್ವನಿಮಾ	ಪದ ಆದಿ	ಪದಮಧ್ಯ	ಅಂತ್ಯ
a:	+	+	+
e:	+	+	+
i:	+	+	+
o:	+	+	+
u:	+	+	+

ಯರವ ಬುಡಕಟ್ಟ ಸಮುದಾಯದ ಶವಸಂಸ್ಕರಣ ಹಾಡುಗಳಲ್ಲಿ ಎಲ್ಲಾ ಹೈಸ್ಟ ಹಾಗೂ ದೀರ್ಘಸ್ವರ ಧ್ವನಿಮಾಗಳು ಪದಾದಿ, ಪದಮಧ್ಯ, ಹಾಗೂ ಪದಾಂತ್ಯದಲ್ಲಿ ವಿಶಿಷ್ಟಗಳಿವೆ.

ಧ್ವನಿಮಾ	ಪದಾದಿ	ಪದಮಧ್ಯ	ಪದಾಂತ್ಯ
p	+	+	-
b	+	+	-
t	+	+	-
d	+	+	-
ʈ	-	+	-
ɖ	-	+	-
c	+	+	-
ʈʃ	+	+	-
k	+	+	-
g	+	+	-
m	+	+	-
n	+	+	-
ɳ	-	+	-
ɳ̥	-	+	-
ɳ̥̥	-	+	-
l	-	+	-
ɭ	-	+	-
v	+	+	-
j	-	+	-
s	+	+	-

ಫಲಿತ:

'ಗ, ಣ, ಣ̥, ಣ̥̥ ಮತ್ತು ಶ, ಈ, ಈ ಧ್ವನಿಮಾಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಫೋಷ ಮತ್ತು ಫೋಷ ವ್ಯಂಜನಗಳು ಪದಾದಿ ಮತ್ತು ಪದಮಧ್ಯ ಸ್ಥಾನದಲ್ಲಿ ಪ್ರಸಾರಗೊಂಡಿದೆ. ಪದಗಳಿಲ್ಲವು ಸ್ವರಾಂತ್ಯ ಧ್ವನಿಮಾಗಳಿಂದ ಅಂತ್ಯಗೊಳ್ಳುವುದರಿಂದ ವ್ಯಂಜನಾಂತ್ಯ ಧ್ವನಿಮಾಗಳು ಪದಾಂತ್ಯದಲ್ಲಿ ಕಂಡುಬರುವುದಿಲ್ಲ.

ಪರಾಮರ್ಶನ ಗ್ರಂಥಗಳು

- ಬೋರಲಿಂಗಯ್ಯ ಹಿ.ಬಿ. (2000). ಬುಡಕಟ್ಟ ದೀರ್ಘಸ್ವರಗಳ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
- ಚಿದಾನಂದ ಮೂರ್ತಿ. (1973). ಭಾಷಾವಿಜ್ಞಾನದ ಮೂಲ ತತ್ವಗಳು. ಇ ಏ ಕ ಮೂರ್ತಿ ಪ್ರಕಾಶನ.

- ಗಂಗಾಧರ ದ್ಯೇವಜ್ಞ (2000). ಬುಡಕಟ್ಟಿ ಸಮಾಜ ಮತ್ತು-ಸಾರ್ಥಕ ನಡುವೆ ಕನಾರ್ಚಿಕ ಬುಡಕಟ್ಟಿಗಳು ಸಚಿತ್ ಹೋಶ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
- ಹರೀಶ್ ಹಿ ಎನ್. (1992). ಎರವ ಸಂಸ್ಕೃತಿ. ಕನಾರ್ಚಿಕ ಸಾಹಿತ್ಯ ಅಕಾಡಮಿ.
- ಹಂಪನಾಗರಾಜಯ್. (2006). ದ್ರಾವಿಡ ಭಾಷಾವಿಜ್ಞಾನ. ಡಿ.ವಿ.ಕೆ ಮೂಲತ್ವ ಪ್ರಕಾಶನ.
- ಕುಲ್ಳಿ ಜೆ.ಎಸ್. (1975). ವರ್ಣನಾತ್ಮಕ ಭಾಷಾವಿಜ್ಞಾನ. ಸಿರಿಗನ್ನಡ ಪ್ರಕಾಶನ.
- ಕೆಂಪೇಗೌಡ ಕೆ. (1979). ಭಾಷಾವಿಜ್ಞಾನ ಹೋಶ. ಮೈಸೂರು ವಿಶ್ವವಿದ್ಯಾಲಯ.
- ಲಕ್ಷ್ಮಪ್ಪಗೌಡ ಎಚ್.ಜೆ. (2000). ಕನಾರ್ಚಿಕ ಬುಡಕಟ್ಟಿಗಳು (ಸಂ.2). ಕನಾರ್ಚಿಕ ಜಾನಪದ ಮತ್ತು ಯಾಕ್ಷನ ಅಕಾಡಮಿ.
- ರಾಮಚಂದ್ರ ಸಿ.ಎಸ್. (2009). ದ್ರಾವಿಡ ಭಾಷೆಗಳು. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.
- ರಾಮಚಂದ್ರ ಸಿ.ಎಸ್. (2004). ಜಾರಿತಿಕ ಭಾಷಾವಿಜ್ಞಾನ ಮೂಲತ್ವ ಹಾಗೂ ವಿಧಾನಗಳು. ಸಾರಾ ಎಂಟರ್ ಪ್ರೈಸ್.
- ಸೋಮತೇಶ್ವರ ಗೌಡ. (2007). ಸಾಮಾಜಿಕ ಭಾಷಾ ವಿಜ್ಞಾನ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.